



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part -III	ಬೆಂಗಳೂರು, ಬುಧವಾರ, ೦೩, ಮಾರ್ಚ್, ೨೦೨೧ (ಫಾಲ್ಗುಣ, ೧೨, ಶಕವರ್ಷ, ೧೯೪೨) BENGALURU, WEDNESDAY, 03, MARCH, 2021 (PHALGUNA, 12, SHAKAVARSHA, 1942)	ನಂ. ೨೧೬ No. 216
----------------------	---	--------------------

ಕರ್ನಾಟಕ ಸರ್ಕಾರ

ಸಂಖ್ಯೆ: ನಅಇ 131 ಎಂಎಲ್ಆರ್ 2020

ಕರ್ನಾಟಕ ಸರ್ಕಾರ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ:03/03/2021.

ಅಧಿಸೂಚನೆ

ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ 9ನೇ ಪ್ರಕರಣದೊಂದಿಗೆ ಓದಿಕೊಂಡಂತೆ 349, 351 ಮತ್ತು 355(ಬಿ)ಪ್ರಕರಣದಲ್ಲಿ ಅಗತ್ಯಪಡಿಸಿದಂತೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯಿತಿಯ ಜಾಲಹಳ್ಳಿ ಮತ್ತು ತಿಮ್ಮಾಪುರ, ಚಿಂಚೋಡಿ ಗ್ರಾಮ ಪಂಚಾಯಿತಿಯ ಲಿಂಗದಳ್ಳಿ ಹಾಗೂ ಕರಡಿಗುಡ್ಡ ಗ್ರಾಮ ಪಂಚಾಯಿತಿಯ ಮುದಗೋಟಿ ಗ್ರಾಮಗಳನ್ನು ಒಟ್ಟುಗೂಡಿಸಿದ ಪ್ರದೇಶವನ್ನು 'ಪರಿವರ್ತನಾ ಪ್ರದೇಶ' ವೆಂದು ಉದ್ಘೋಷಿಸಿ, ಸದರಿ ಪರಿವರ್ತನಾ ಪ್ರದೇಶವನ್ನು 'ಜಾಲಹಳ್ಳಿ ಪಟ್ಟಣ ಪಂಚಾಯಿತಿ' ಯ ಪ್ರದೇಶವೆಂದು ನಿರ್ದಿಷ್ಟಪಡಿಸಲು ಪ್ರಸ್ತಾಪಿಸಿ, ಅಧಿಸೂಚನೆ ಸಂಖ್ಯೆ ನಅಇ 131 ಎಂಎಲ್ಆರ್ 2020, ದಿನಾಂಕ 02/12/2020 ನ್ನು ದಿನಾಂಕ 02/12/2020 ರ ಕರ್ನಾಟಕ ವಿಶೇಷ ರಾಜ್ಯ ಪತ್ರದ ಭಾಗ-3 ರ ಸಂಖ್ಯೆ:626 ರಲ್ಲಿ ಪ್ರಕಟಿಸಿ, ಇದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಸದರಿ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.

ಸದರಿ ರಾಜ್ಯ ಪತ್ರವನ್ನು ಪ್ರಕಟಿಸಿದ ದಿನಾಂಕದಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ.

ನಿಗದಿತ ಅವಧಿಯಲ್ಲಿ ಸ್ವೀಕೃತವಾದ ಆಕ್ಷೇಪಣೆ / ಸಲಹೆಗಳನ್ನು ಪರಿಗಣಿಸಲಾಗಿದೆ.

ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ 9ನೇ ಪ್ರಕರಣದೊಂದಿಗೆ ಓದಿಕೊಂಡ 349, 351 ಮತ್ತು 355(ಬಿ) ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಘನತೆವೆತ್ತ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿ, 'ಅನುಸೂಚಿ-ಎ' ಮತ್ತು 'ಅನುಸೂಚಿ-ಬಿ'ಯಲ್ಲಿ

ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯಿತಿಯ ಜಾಲಹಳ್ಳಿ ಮತ್ತು ತಿಮ್ಮಾಪುರ, ಚಿಂಚೋಡಿ ಗ್ರಾಮ ಪಂಚಾಯಿತಿಯ ಲಿಂಗದಳ್ಳಿ ಹಾಗೂ ಕರಡಿಗುಡ್ಡ ಗ್ರಾಮ ಪಂಚಾಯಿತಿಯ ಮುದಗೋಟ ಗ್ರಾಮಗಳನ್ನು ಒಟ್ಟುಗೂಡಿಸಿದ ಪ್ರದೇಶವನ್ನು 'ಪರಿವರ್ತನಾ ಪ್ರದೇಶ' ವೆಂದು ಉದ್ಘೋಷಿಸಿ, ಸದರಿ ಪರಿವರ್ತನಾ ಪ್ರದೇಶವನ್ನು 'ಜಾಲಹಳ್ಳಿ ಪಟ್ಟಣ ಪಂಚಾಯಿತಿ' ಯ ಪ್ರದೇಶವೆಂದು ಪದನಾಮೀಕರಿಸಿ ಈ ಮೂಲಕ ಉದ್ಘೋಷಿಸಿರುತ್ತಾರೆ-

1. ಅಂಥ ಪ್ರದೇಶದ ಜನಸಂಖ್ಯೆ ಹತ್ತು ಸಾವಿರಕ್ಕಿಂತ ಕಡಿಮೆಯಿಲ್ಲದ ಮತ್ತು ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿಲ್ಲದ ಹೊರತು; **15,030**
2. ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ನಾಲ್ಕುನೂರು ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು; **540**
3. ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡೆ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು; **70%**

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಎ. ವಿಜಯಕುಮಾರ್)
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ

ಕಡತ ಸಂಖ್ಯೆ: ನಅಇ 131 ಎಂಎಲ್ಆರ್ 2020

ಶೆಡ್ಯೂಲ್-ಎ

ಜಿಲ್ಲೆ	ತಾಲೂಕು	ನಗರ ಸ್ಥಳೀಯ ಸಂಸ್ಥೆ	ಸೇರ್ಪಡೆಯಾಗುವ ಗ್ರಾಮಗಳು	ಒಟ್ಟಾರೆ ಪ್ರದೇಶ (ಚ.ಕೀ.ಮೀ)
ರಾಯಚೂರು	ದೇವದುರ್ಗ	ಜಾಲಹಳ್ಳಿ ಗ್ರಾಮ ಪಂಚಾಯಿತಿ	ಜಾಲಹಳ್ಳಿ ಗ್ರಾಮ ಪಂಚಾಯಿತಿಯ ಜಾಲಹಳ್ಳಿ, ಹೊಸೂರು-ಸಿದ್ಧಾಪುರ ಗ್ರಾಮ ಪಂಚಾಯಿತಿಯ ತಿಮ್ಮಾಪುರ, ಚಿಂಚೋಡಿ ಗ್ರಾಮ ಪಂಚಾಯಿತಿಯ ಲಿಂಗದಳ್ಳಿ ಹಾಗೂ ಕರಡಿಗುಡ್ಡ ಗ್ರಾಮ ಪಂಚಾಯಿತಿಯ ಮುದಗೋಟ	27.80

ಪೆಡ್‌ಫೋಲ್-ಬಿ:

- ಪೂರ್ವ:** ಜಾಲಹಳ್ಳಿ ಗ್ರಾಮದ ಹಂಪರಗುಂದಿಯಿಂದ ಉತ್ತರ ಮುದಗೋಟ ಗ್ರಾಮದ ಕೃಷ್ಣಾ ನದಿಯವರೆಗೆ ವಿಸ್ತರಿಸಿದ ಜಾಲಹಳ್ಳಿ ಪಟ್ಟಣ ಪಂಚಾಯಿತಿಯ ಸರಹದ್ದು ಸರ್ವೆ ನಂ.52, 16, 17/1, 20, 48, 49/2, 46, 45, 44, 34, 33, 32, 31, 29, 28, 13, 22, 20.
- ಪಶ್ಚಿಮ:** ಲಿಂಗದಳ್ಳಿ ಗ್ರಾಮದ ಕೃಷ್ಣಾ ನದಿಯಿಂದ ಜಾಲಹಳ್ಳಿ ಗ್ರಾಮದವರೆಗೆ ಸರ್ವೆ ನಂ.162, 153, 126, 64, 42/2, 28/2, 19, 15.
- ಉತ್ತರ:** ಮುದಗೋಟ ಗ್ರಾಮದಿಂದ ಲಿಂಗದಳ್ಳಿ ಕೃಷ್ಣಾ ನದಿಯವರೆಗೆ ವಿಸ್ತರಿಸಿದ ಜಾಲಹಳ್ಳಿ ಪಟ್ಟಣ ಪಂಚಾಯಿತಿಯ ಸರಹದ್ದು ಸರ್ವೆ ನಂ.19, 18, 17, 16, 15, 13, 12, 11, 10, 9, 6, 5, 4, 3/2, 69, 68, 65, 62, 36, 33, 27, 4, 164.
- ದಕ್ಷಿಣ:** ಜಾಲಹಳ್ಳಿ ಗ್ರಾಮದಿಂದ ತಿಮ್ಮಾಪುರ ಗ್ರಾಮದ ಸರ್ವೆ ನಂ.198, 187, 170/1/1, 5/6, 24, 21, 14, 11, 141, 140, 187, 90, 94.

GOVERNMENT OF KARNATAKA

No.UDD 131 MLR 2020

Karnataka Government Secretariat
Vikassoudha
Bangalore, dated 03/03/2021.

NOTIFICATION

Whereas the Notification of declaring Jalahalli and Timmapura of Jalahalli Grama Panchayat including Lingadahalli of Chinchodi Gram Panchayat and Mudagota of Karadigudda Grama Panchayat of Devadurga Taluk, Raichur District as a Transitional area as mentioned in the Schedule "A" along with boundaries mentioned in Schedule "B" and further to specify as "Town Panchayat Area" of Jalahalli was published as required by Section 9, 349 and 355(B) of the Karnataka Municipalities Act, 1964, vide Government Notification No:UDD 131 MLR 2020, dated 02/12/2020 by providing thirty days time and was published in part-III No.626 Karnataka Gazette Extraordinary, dated 02/12/2020 inviting objections from all persons likely to be affected thereby on or before thirty days from the date of publication of the notification.

And, whereas the Notification was made available to the public on the day of publication.
And, whereas objections/suggestions received within the stipulated time were considered.

Now, therefore, in exercise of the powers conferred by Section 9, 349, 351 and 355(B) of the Karnataka Municipalities Act, 1964, the Hon'ble Governor, hereby notify Jalahalli and Timmapura of Jalahalli Grama Panchayat including Lingadahalli of Chinchodi Gram Panchayat and Mudagota of Karadigudda Grama Panchayat of Devadurga Taluk, Raichur District as a Transitional area as mentioned in Schedule-A along with boundaries mentioned in Schedule-B and further specifying such area to be the "Town Panchayat Area of Jalahalli" having regard to:

- The population of such area is not less than ten thousand and not more than Twenty thousand; **15,030**
- The density of population in such area is not less than four hundred inhabitants to one square kilometer of area; **540**
- The percentage of employment in non-agricultural activities is not less than fifty per cent of the total employment; **70%**

By Order and in the name of the
Governor of Karnataka,

(A. VIJAYA KUMAR)
Under Secretary to Government,
Urban Development Department

File No. UDD 131 MLR 2020

Schedule-A

District	Talluk	Name of the ULB	Details of villages	Total Area
Raichur	Devadurga	Jalahalli Grama Panchayat	Jalahalli village of Jalahalli Grama Panchayat, Timmapura village of Hosuru-Siddapur Grama Panchayat, Lingadahalli village of Chinchodi Grama Panchayat and Mudagota village of Karadigudda Grama Panchayat	27.80 Sq.Km.

Schedule-B

North	From Mudgota village to Lingadahalli village along Krishna river comprising Sy.No.19, 18, 17, 16, 15, 13, 12, 11, 10, 9, 6, 5, 4, 3/2, 69,68, 65, 62, 36, 33, 27, 4 and 164.
East	From Hamparagundi of Jalahalli village towards north upto Mudgota village along with Krishna river consisting of Sy.No.52, 16, 17/1, 20, 48, 49/2, 46, 45, 44, 34, 33, 32, 31, 29, 28, 13, 22 and 20.
South	From Jalahalli village to Timmapura village comprising Sy.No.198, 187, 170/1/1, 5/6, 24, 21, 14, 11, 141, 140, 187, 90 and 94.
West	Lingadahalli village along Krishna river upto Halahalli village comprising Sy.No. 162, 153, 126, 64, 42/2, 28/2, 19 and 15.